



ಸಾತನೂರು ವಲಯದಲ್ಲಿ 15 ವರ್ಷದ ಆನೆಯೊಂದು ಅಸುನೀಗಿತ್ತು. ಅದು ನಿರ್ಜಲೀಕರಣದಿಂದ ಬಳಲುತ್ತಿತ್ತು ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿತ್ತು. ಬಿಸಿಲಿನ ಹೊಡೆತಕ್ಕೆ ನಲುಗಿದ ಮತ್ತೊಂದು ಆನೆ ಸಂಗಮ ವಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವನ್ಯಜೀವಿಗಳು ಎದುರಿಸುತ್ತಿರುವ ನೀರಿನ ಬರ ನೀಗಿಸಲು ಅರಣ್ಯ ಇಲಾಖೆಯು ಕೆಲವೆಡೆ ಕೊಳವೆ ಬಾವಿಗಳನ್ನು ಕೊರೆಸಿದ್ದು, ಕೆರೆಗಳಿಗೆ ಅವುಗಳಿಂದ ನೀರು ಹರಿಸುತ್ತಿದೆ. ಆದರೆ, ಪ್ರಾಣಿಗಳ ಅಗಾಧ ದಾಹದ ಮುಂದೆ ಈ ಪೂರೈಕೆ ಏನೂ ಸಾಲದಾಗಿದೆ.

ನಾಗರಹೋಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಆನೆಗಳ ಉಪಟಳ ತಪ್ಪಿಸಲು ರೈಲ್ವೆ ಹಳಿ ನಿರ್ಮಾಣಕ್ಕೆ ಬಳಸುವ ಉಕ್ಕಿನ ಪಟ್ಟಿಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಡಾನೆಗಳ ದಾಂದಲೆ ತಡೆಗೆ ಇಂತಹ ತಡೆಗೋಡೆ ಯಶಸ್ವಿಯಾಗಿದ್ದು ನಮ್ಮ ಅರಣ್ಯ ಇಲಾಖೆಗೆ ಪ್ರೇರಣೆಯಾಗಿದೆ.

**ಆನೆಯೊಂದು ಪ್ರತಿದಿನ 150ರಿಂದ 200 ಕೆ.ಜಿ.ಯಷ್ಟು ಮೇವು ತಿನ್ನುತ್ತದೆ. ಅದಕ್ಕೆ 200 ಲೀಟರ್‌ಗಳಷ್ಟು ನೀರು ಬೇಕು. ಹೀಗಾಗಿ ಅವುಗಳನ್ನು ಸಾಕುವುದು ಸುಲಭದ ಕೆಲಸವಲ್ಲ.**

### ತಡೆಯಾಗದ ತಡೆಗೋಡೆ

‘ನಾಗರಹೋಳೆ ರಾಷ್ಟ್ರೀಯ ಉದ್ಯಾನ 643 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಭಾಗದಲ್ಲಿ ಆನೆಗಳ ಚಲನವಲನ ಹೆಚ್ಚಾಗಿದೆ. ಆನೆ-ಮಾನವ ಸಂಘರ್ಷ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಳ್ಳಿಗಳಿಗೆ ಆನೆಗಳು ನುಗ್ಗುವುದು ಕಡಿಮೆಯಾಗಿದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮಣಿಕಂಠನ್.

ರೈಲ್ವೆ ಹಳಿಯನ್ನು ಬಳಸಿ ತಡೆಗೋಡೆ ನಿರ್ಮಿಸುವ ಕಾರ್ಯಕ್ಕೆ ಎರಡು ವರ್ಷದ ಹಿಂದೆ ಚಾಲನೆ ಸಿಕ್ಕಿತ್ತು. ಈಗ 24 ಕಿ.ಮೀ ಉದ್ದದ ತಡೆಗೋಡೆ ನಿರ್ಮಾಣವಾಗಿದೆ. ಪ್ರತಿ ಕಿ.ಮೀ. ತಡೆಗೋಡೆಗೆ 1.2 ಕೋಟಿ ರೂಪಾಯಿ ವ್ಯಯಿಸಲಾಗಿದೆ.

ಕಂದಕ ತೋಡಿದ್ದಾಯಿತು, ಸೋಲಾರ್ ಬೇಲಿ ಹಾಕಿದ್ದಾಯಿತು. ಯಾವುದಕ್ಕೂ ಆನೆಗಳು ಬಗ್ಗದಿದ್ದಾಗ ಈಗ ತಡೆಗೋಡೆ ಬಂದಿದೆ. ಸೋಜಿಗವೆಂದರೆ ಈಗಾಗಲೇ ಆನೆಗಳು ಈ ತಡೆಗೋಡೆಯನ್ನೂ ದಾಟಿಕೊಂಡು ಹೋಗಲು ಕಲಿತುಬಿಟ್ಟಿವೆ. ಆನೆಯೊಂದು ಚಾಲಾಕಿತನದಿಂದ ಕಂಬಿ ದಾಟುವ ವಿಡಿಯೋ ಕೆಲವು ವಾರಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂತೂ ಗಜಪಥದಲ್ಲಿ ಮನುಷ್ಯರ ಹೆಜ್ಜೆಗಳು ಅಚ್ಚಳಿಯದಂತೆ ಮೂಡಿದ್ದರೆ, ಆನೆಯ ಹಾವಳಿ ತಡೆಯಲು ಏನೆಲ್ಲ ಪ್ರಯತ್ನ ಹಾಕಿದರೂ ಅಂತಹ ಎಲ್ಲ ಅಡೆತಡೆಗಳನ್ನು ಅವುಗಳು ಸಹ ಮೀರಿ ಹೊರಟಿವೆ. ಈ ಸಂಘರ್ಷಕ್ಕೆ ಎಲ್ಲಿದೆ ಕೊನೆ?